



MANGALA JYOTHI

DIOCESAN BIBLICAL CATECHETICAL AND LITURGICAL CENTRE

Shanthy Kiran, Bajjodi, Kulshekar Post, Mangalore - 575 005

Ph.: 0824 - 2223767 (Director); 0824 - 2215747 (Office); Mobile: 8277937784

Email: dbclc@rediffmail.com; Website: www.mangalajyothi.com

Ref.: Lit/003/2023-24

Date: 16-05-2023

Dear Fathers/Sisters greetings from Mangala Jyothi. As you know September Month in our diocese is observed as Anti-Drug Campaign month. As a part of the programme we have prepared a special liturgy for September 03. I have attached the liturgy here with. Kindly do the needful. Thanking you.
Your's in Christ,

Fr Vijay Machado
Director, Mangala Jyothi

CC to:

- 1. Most Rev. Dr Peter Paul Saldanha, Bishop, Mangalore Diocese**
- 2. All Parish Priests**
- 3. File**

ಸಾದ್ಯಾ ಕಾಳಾಚೊ ಬಾವಿಸಾವೊ ಆಯ್ತಾರ್
ಮಂಗ್ಳುರ್ ದಿಯೆಸೆಜಿಕ್ ವಿಶೇಸ್ ದೇವ್‌ಸ್ತುತಿ
(ಡ್ರಗ್ಸ್ ವಿರೋಧ್ ಜಾಗೃತಿ ಮ್ಹಯ್ಲೊ)

03, ಸಪ್ಟೆಂಬರ್ 2023

ಮೊಗಾಚ್ಯಾಂನೊ, ಆಜ್ ಆಮಿ ಏಕ್ ಕುಟಮ್ ಜಾವ್ನ್ ಜೆಜುಚ್ಯಾ ಮರ್ಣಾ ಆನಿ ಪುನರ್‌ಜಿವಂತ್ಪಣಾಚೊ ಮಿಸ್ತೆರ್ ಆಚರಣ್ ಕರುಂಕ್ ಹ್ಯಾ ಎವ್ಕರಿಸ್ತಾಚ್ಯಾ ಮೆಜಾ ಭೊಂವಾರಿಂ ಸಾಂಗಾತಾ ಜಮ್ಲ್ಯಾಂವ್. ಆಯ್ಚಿ ದೇವ್‌ಸ್ತುತಿ ಮನಿಸ್ ಚಿಂತ್ತಾ ತಶೆಂ ನ್ಹಯ್, ಬಗರ್ ದೇವ್ ಚಿಂತ್ತಾ ತಶೆಂ ಜಿಯೆಂವ್ಕ್ ಉಲೊ ದಿತಾ. ವಾಯ್ಟಾಚೊ, ಖೊಟೆಪಣಾಚೊ ಸಾಂಗಾತ್ ಸಾಂಡುನ್ ಜೆಜುಚೊ ಪಾಟ್ಲಾವ್ ಕರುಂಕ್ ಆನಿ ತಾಚ್ಯಾ ಮಿಸಾಂವಾಂತ್ ವಾಂಟೆಲಿ ಜಾಂವ್ಕ್ ಆಪೊವ್ಣೆಂ ದಿತಾ. ಜೆಜುಚೊ ಪಾಟ್ಲಾವ್ ಕರುಂಕ್, ಆಮ್ಚ್ಯಾ ಸದಾಂಚ್ಯಾ ಜಿವಿತಾಚೆರ್ ಆಮಿ ಗುಮಾನ್ ದವರುಂಕ್ ಜಾಯ್. ಪ್ರತ್ಯೇಕ್ ಜಾವ್ನ್ ಆಮ್ಕಾಂ ಗುಲಾಮ್ ಕರ್ಚ್ಯಾ ಸವಯಾಂ ಥಾವ್ನ್ ಆಮಿ ಮೆಕೆ ಆಸುಂಕ್ ಜಾಯ್. ಮಾದಕ್ ದ್ರವ್ಯಾಂಚೆ ಸವಯೆಕ್ ಬಲಿ ಜಾವುನ್ ಕುಡಿಚೆ ಆನಿ ಮತಿಚೆ ಪಿಡೆನ್ ವಳ್ಳೆಂ ಸಬಾರ್ ಜಣಾಂ ಆಮ್ಕಾಂ ಪಳೆಂವ್ಕ್ ಮೆಳ್ತಾತ್. ತಿಂ ಆಪ್ಲೆಂ ಸ್ವತಂತ್ರ ಹೊಗ್ಡಾಯ್ತಾತ್. ಕುಟ್ಮಾಕ್ ಆನಿ ಸಮಾಜೆಕ್ ವೊಜೆಂ ಜಾತಾತ್. ಹೈ ದಿಶೆನ್ ಜಾಗೃತಿ ಉಟಂವ್ಪಾಕ್ ಆಮ್ಚೆ ದಿಯೆಸೆಜಿಂತ್ ಆಮಿ, ಮಾದಕ್-ದ್ರವ್ಯಾಂ ವಿರೋಧ್ ದೀಸ್ ಆಚರಣ್ ಕರ್ತಾಂವ್. ಹ್ಯಾ ಬಲಿದಾನಾ ವೆಳಾರ್ ಮಾದಕ್-ದ್ರವ್ಯಾಂ ವಿರೋಧ್ ಝುಜುಂಕ್ ಆನಿ ಅಸಲ್ಯೆ ಸವಯೆಕ್ ಬಲಿ ಜಾಲ್ಲ್ಯಾಂಕ್, ಸುಟ್ಕಾ ಲಾಬಂವ್ಕ್ ಜಾಯ್ ಆಸ್‌ಲಿ ಕುರ್ಪಾ ಮಾಗ್ಯಾಂ.

ದೆವಾಚ್ಯಾ ಉತ್ರಾಚಿ ಪರ್ಗಟ್ಣಿ:

ಪಯ್ಲೆಂ ವಾಚಪ್ : ಚೆರೆ. 20: 7-9
 ಅಂತರ್‌ಗೀತ್ : ಕೀರ್ತನ್ 62
 ದುಸ್ರೆಂ ವಾಚಪ್ : ರೊಮಾ. 12: 1-2
 ಸುವಾರ್ತಾ : ಮಾತೆವ್ 16: 21-27

ಘಡಿತ್:

ಎಕಾ ಕಾಲೇಜಿಚ್ಯಾ ಪ್ರಿನ್ಸಿಪಾಲಾಕ್ ಪೊಲಿಸ್ ಸ್ಪೇಶನಾ ಥಾವ್ನ್ ಫೋನ್ ಆಯ್ಲೊ: ಇನ್ಸ್‌ಪೆಕ್ಟರ್ ಮ್ಹಣಾಲೊ: “ತುಮ್ಚೊ ಏಕ್ ವಿದ್ಯಾರ್ಥಿ, ಗಾಂಜಾ ಸೆವುನ್, ಗಾಂಜಾ ಸಮೇತ್ ಸಾಂಪಡ್ಲಾ. ಆಮಿ ತಾಕಾ ಜೀಪಾರ್ ಫಾಲುನ್ ಆಸ್ಪತ್ರೆಕ್ ವ್ಹರುನ್ ಪರೀಕ್ಷಾ ಕರ್ತಾನಾ, ತಾಣೆಂ ಗಾಂಜಾ ಸೆವೆಲ್ಲಾಕ್ ಪುರಾವೊ ಲಾಬ್ಲಾ.

ತಾಚ್ಯಾ ಸ್ಕೂಟರಾಂತ್ ದೋನ್ ಕಿಲೊಭರ್ ಗಾಂಜಾ ಮೆಳ್ಳಾ. ತಾಚ್ಯಾ ವ್ಹಡಿಲಾಂಕ್ ಆಮಿ ಕಳಯ್ಲಾಂ. ಪೂಣ್ ತುಮ್ಚೆ ಕಾಲೇಜಿಂತ್ ತಾಚೆ ಸಾಂಗಾತಿ ಅಸಲ್ಯಾಚ್ ಕೃತ್ಯಾಂತ್ ಭಾಗ್ ಘೆತ್ಲೆ ಆಸಾತ್ ಮ್ಹಣ್ ತಾಣೆಂ ತೋಂಡ್ ಸೊಡ್ಲಾಂ. ಆತಾಂಚ್ 15 ಮಿನುಟಾಂ ಭಿತರ್ ತುಮ್ಚೆ ಕಾಲೇಜಿಕ್ ಆಮಿ ಪಾವ್ತಾಂವ್” ಪ್ರಿನ್ಸಿಪಾಲಾನ್ ತ್ಯಾ ವಿದ್ಯಾರ್ಥಿಚೆಂ ನಾಂವ್ ವಿಚಾರ್ಲೆಂ ಆನಿ ಇನ್ಸ್ಪೆಕ್ಟರಾನ್ ‘ರೋಹಿತ್’ ಮ್ಹಣ್ ಸಾಂಗ್ಲೆಂ. ಪ್ರಿನ್ಸಿಪಾಲಾಕ್ ಶೋಕ್ ಜಾಲ್ಲೊ.

ರೋಹಿತ್ ಕಂಪ್ಯೂಟರ್ ಇಂಜಿನಿಯರಿಂಗ್ ಶಿಕ್ಷಣ್ ಬ್ರಿಲಿಯಂಟ್ ಭುರ್ಗೊ. ಗಲ್ಫಾಂತ್ ಆಪ್ಲಿ ಪಿಯುಸಿ (+2) ಶಿಕುನ್, ತೊ ಗಾಂವಾಂತ್ ಇಂಜಿನಿಯರಿಂಗಾಕ್ ಭರ್ತಿ ಜಾಲ್ಲೊ. ಆವಯ್ ಬಾಪಾಯ್ಕ್ ಎಕ್ಲೊಚ್ ಪೂತ್. ಆಪ್ಲ್ಯಾ ಫ್ಯಾಟಾಂತ್ ರಾವುನ್, ಕೊಲೆಜಿಕ್ ವೆತಾಲೊ. ಆವಯ್-ಬಾಪುಯ್ ಪಯ್ಲೆ ಧಾಡ್ತಾಲಿಂ. ಶಿಕ್ಷಾಂತ್ ಹುಷಾರ್ ಆಸ್ಲೊ. ರೋಹಿತಾಚೆಂ ಫಲಿತಾಂತ್ ಉಣೆಂ-ಉಣೆಂ ಜಾವ್ನ್ ಫೈಲ್ ಜಾಂವ್ಕ್ ಸುರು ಜಾಲೊ ಆನಿ ಪರೀಕ್ಷಾ ಬರೊಂವ್ಕ್ ಜಾಯ್ ಪುರ್ತಿ 75% ಹಾಜರಿಯ್ ತಾಕಾ ಉಣಿ ಪಡುಂಕ್ ಸುರು ಜಾಲಿ. ಪ್ರಿನ್ಸಿಪಾಲಾನ್ ಆವಯ್-ಬಾಪಾಯ್ಕ್ ಖಬರ್ ದಿಲ್ಲಿ. ತಾಣೆಂ ಪೋಕೆಟ್ ಮನಿ ಧಾಡ್ಚೆ ಉಣೆಂ ಕೆಲೆ. ಗರ್ಜೆ ಪುರ್ತೆ ಮಾತ್ ಟ್ರಾನ್ಸ್‌ಫರ್ ಕರ್ತಾಲಿಂ. ಪೂಣ್ ಸಗ್ಳಿ ಗಜಾಲ್ ಸಾರ್ಕಿ ಸಮಾಜತಾನಾ ವೇಳ್ ಉತ್ರುನ್ ಗೆಲ್ಲೊ. ರೋಹಿತ್ ಏಕ್ ಮಾದಕ್ ದ್ರವ್ಯ ಪಿಡೆಸ್ತ್ ಮಾತ್ ನ್ಹಯ್, ಏಕ್ ಡಗ್ ಪೆಡ್ಲರ್, ಮ್ಹಣ್ಣೆ ಪಯ್ಲಾಂ ಖಾತಿರ್, ಡ್ರಗ್ಸ್ ಹೆರಾಂಕ್ ಸಪ್ಲೆ ಕರ್ಚೊ ವ್ಯಕ್ತಿಯ್ ಜಾಲ್ಲೊ. ತಾಚೆ ವಯ್ ಪೊಲಿಸಾಂನಿ Narcotic Drugs and Psychotropic Substances 1985 ಖಾಲ್ ಕೇಜ್ ದಾಖಲ್ ಕೆಲ್ಲಿ. ಹ್ಯಾ ಕಾನುನಾ ಪ್ರಕಾರ್ ಮಾದಕ್ ದ್ರವ್ಯಾಂಚಿ ಕೃಷಿ, ಉತ್ಪನ್ನ, ತಯಾರಿ ಕರ್ತಲ್ಯಾಕ್ ವಾ ಮಾದಕ್ ದ್ರವ್ಯಾಂ ಸೆವ್ತಲ್ಯಾಕ್, ವಿಕೃತಲ್ಯಾಕ್, ದಿಶಲ್ಯಾಕ್, ದಾಸ್ತಾನ್ ಕರ್ತಲ್ಯಾಕ್, ಸಾಗ್ತಿತಲ್ಯಾಕ್ ಜೈಲಾ ಶಿಕ್ಷಾ ಫಾವೊ ಜಾತಾ. ರೋಹಿತಾಚ್ಯಾ ಸ್ಕೂಟರಾಂತ್ ದೋನ್ ಕಿಲ್ಯಾಚಾಂಕ್ಯಾಂನಿ ಚಡ್ ಗಾಂಜಾ ಮೆಳ್‌ಲ್ಲ್ಯಾ ಖಾತಿರ್ ತಾಕಾ, ಕನಿಷ್ಠ್ ಸ ಮಹಿನ್ಯಾಂಚಿ ಕಠಿಣ್ ಜೈಲಾ ಶಿಕ್ಷೆಚಿ ಆನಿ 10,000 ರುಪಯ್ ದಂಡ್ ಭರ್ಚಿ ತಲ್ವಾರ್ ತಾಚ್ಯಾ ಮಾತ್ಯಾ ವ್ಹಯ್ ಉಮ್ಕಾಳಾಲಿ.

ರೋಹಿತಾಕ್ ಶಿಕಪ್ ಸಂಪೂರ್ಣ್ ಕರ್ತಾ ಮ್ಹಳ್ಳೊ ಭರ್ವಸೊ ನಾಸ್ಲೊ. ಹೈ ಸುಳ್ಳೆ ಥಾವ್ನ್ ಭಾಯ್ರ್ ಯೆತಾಂ ಮ್ಹಳ್ಳೆಂ ಧಯ್ ನಾಸ್ಲೆಂ. ತಾಚ್ಯಾ ಆವಯ್-ಬಾಪಾಯ್ಕ್ ಹೊ ಜೈಲಾಕ್ ಗೆಲ್ಯಾರ್ ಹೆರಾಂ ಸಾಂಗಾತಾ ಕ್ರಿಮಿನಲ್ ಜಾಯ್ತ್ ಮ್ಹಳ್ಳೆಂ ಚಿಂತಪ್ ಧೊಸ್ತಾಲೆಂ. ತಾಂಕಾಂ ಸಮಾಜಿಂತ್ ನಾಲಿಸಾಯ್ ಭೊಗ್ತಾಲಿ. ನೀದ್ ಪಡನಾಸ್ಲಿ. ಪೂತ್ ಕಾಂಯ್ ಜಿವ್ಪಾತ್ ಕರಿತ್‌ಗಿ ಮ್ಹಳ್ಳೆಂ ಭೈಂ. ತಿಂಯಿ ಡಿಪ್ರೆಶನಾಕ್ ದೆಂವ್ಲಿಂ. ಎಕ್ಲಾಚ್ ಪುತಾಕ್ ಹೊಗ್ಡಾಯ್ಲೆಂ ಮ್ಹಳ್ಳೆ ತಾಂಚಿ ಕಾಂತೊವ್ಲಿ.

ದ. ಕನ್ನಡ ಆನಿ ಉಡುಪಿ ಜಿಲ್ಲಾಂತ್, ಡ್ರಗ್ಸಚೊ ಸಮಸೊ ವಾಡತ್ ವಚುನ್ ಆಸಾ. ಚಡಾವತ್ ಶಿಕ್ಷಣ್ ಸಂಸ್ಥಾಂಚ್ಯಾ ದೊರ್ಯಾ ಭಾಯ್ರ್ ಡ್ರಗ್ಸ್

ವಿಕ್ತಲೆ ಆಸ್ತಾತ್. ಡ್ರಗ್ಸ್ ವಿಕ್ತಲ್ಯಾಂನಿ ಚಡಾವತ್ ಆಪ್ಲ್ಯಾ ಜಾಳಾಂತ್ ಸಾಂಪ್ಡಾಂವ್ಚೆಂ ಗ್ರೇಸ್ತ್ ಮನ್ಶಾಂಚ್ಯಾ ಎಕ್ಸುರ್ಯಾ ಭುರ್ಗ್ಯಾಂಕ್. ತೊ ಚೆಡೊ ವಾ ಚೆಡುಂ ಜಾವ್ನತ್. ಕುಟ್ಮಾಂತ್ಲೊ ಏಕ್ ವ್ಯಕ್ತಿ ಮಾದಕ್ ಸೆವನಾಕ್ ವಳಗ್ ಜಾಲೊ ತರ್, ತೆಂ ಕುಟಮ್ ಮಾನಸಿಕ್, ಸಾಮಾಜಿಕ್, ಆರ್ಥಿಕ್ ಆನಿ ಆಧ್ಯಾತ್ಮಿಕ್ ಸಮಸ್ಯಾಕ್ ವಳಗ್ ಜಾತಾ. ದೆಕುನ್ ಆಯ್ಲೊ ಹೊ ಆಯ್ತಾರ್, ಆಮಿ ಹ್ಯಾ ಸಮಸ್ಯಾ ವಿರೋಧ್ ಜಾಗ್ರತ್ ಜಾಂವ್ಚಿ ಆನಿ ಝುಜ್ಚಿ ಗರ್ಜ್ ಆಸಾ. ದೆಕುನ್ ಆಮ್ಚ್ಯಾ ಗೊವ್ಳಿ ಬಾಪಾನ್ ಹೊ ಮಹಿನೊ, ಹ್ಯಾ ಉದ್ದೆತಾ ಖಾತಿರ್ ವಾವ್ರುಂಕ್ ಅಮಾನತ್ ದವರುಂಕ್ ಉಲೊ ದಿಲಾ.

ಮಾದಕ್ ದ್ರವ್ಯಾಂ ಗಿರಾಂತ್: (ರೊಮಾ 7:15) ಸಾಂ ಪಾವ್ಲಾಚ್ಯಾ ಹ್ಯಾ ಉತ್ರಾಂ ಬರಿ ಎಕಾ ಮಾದಕ್ ವ್ಯಸನಿಚಿ ಗತ್ ಆಸ್ತಾ, “ಹಾಂವ್ ಕರ್ತಾಂ ತೆಂ ಮ್ಹಾಕಾಚ್ ಸಮ್ಜನಾ; ಕಿತ್ಯಾಕ್ ಜೆಂ ಬರೆಂ ಮ್ಹಾಕಾ ಜಾಯ್ ತೆಂ ಹಾಂವ್ ಕರಿನಾಂ, ಬಗರ್ ಜೆಂ ಕಿತೆಂ ಹಾಂವ್ ದ್ವೇಷಿತಾಂ ತೆಂ ಹಾಂವ್ ಕರ್ತಾಂ”. ಮಾದಕ್ ದ್ರವ್ಯಾಂಚೊ ಮಿತಿ ಭಾಯ್ರ್ ಉಪ್ಯೋಗ್ ಕರುನ್, ತಿಂ ಸೆವಿನಾಶೆಂ ಜಿಯೆಂವ್ಕ್ ಜಾಯ್ನಾ ಮ್ಹಳ್ಳೆ ಜಬ್ಬೊರ್ ವೊಡ್ನಿಕ್, ಮಾದಕ್ ದ್ರವ್ಯಾಂಚಿ ಗಿರಾಂತ್ ವಾ ಪಿಡಾ ಮ್ಹಣ್ಣೆತ್. ಹಿ ಏಕ್ ಮೆಂದ್ಲಾಚಿ ಪಿಡಾ. ಮಾದಕ್ ದ್ರವ್ಯಾಂ ಸೆವುನ್, ಎಕಾ ಮನ್ಶಾಚೆ ಮತಿಂತ್ಲೆಂ ಸ್ಥಿಮಿತ್ ಚುಕ್ತಾ. ಆನಿ ಸ್ಥಿಮಿತ್ ಚುಕ್ಲೆಂ ತಾಚೆ ದೈಹಿಕ್, ಮಾನಸಿಕ್, ಸಾಮಾಜಿಕ್ ಆನಿ ಆಧ್ಯಾತ್ಮಿಕ್ ಬದಲಾವಣೆಂತ್ ಕಳ್ತಾ.

ಎಕ್ಲೊ ಮಾದಕ್ ದ್ರವ್ಯಾಂ ಗಿರಾಂತೆಕ್ ವಳಗ್ ಜಾಲಾ ಮ್ಹಣ್ ಕಶೆಂ ಕಳ್ತಾ?

- * ಹರೆಕ್ ದೀಸ್ ಆನಿ ದಿಸಾಕ್ ಸಬಾರ್ ಪಾವ್ಲಿಂ ಮಾದಕ್ ದ್ರವ್ಯಾಂಚೆಂ ಸೇವನ್.
- * ಸಗ್ಳೊ ವೇಳ್ ಮಾದಕ್ ದ್ರವ್ಯಾಂಚೆಂ ಮಾತ್ ಚಿಂತಪ್
- * ದೀಸ್ ಪಾಶಾರ್ ಜಾತಾನಾ, ಪಯ್ಲೆಂಚೊ ಪರಿಣಾಮ್ ಭೊಗುಂಕ್ ಮಾದಕ್ ದ್ರವ್ಯಾಂಚೆಂ ಸೆವನ್ ಚಡುನ್ಂಚ್ ವೆಚೆಂ.
- * ಮಾದಕ್ ದ್ರವ್ಯಾಂ ಮುಗ್ಲತಾತ್ ಮ್ಹಳ್ಳೊ ಆಕಾಂತ್ ಆನಿ ಭೆಂ.
- * ಪಯ್ಲೆ ನಾಂತ್ ತರ್ಯಿ ಮಾದಕ್ ದ್ರವ್ಯಾಂ ವಯ್ರ್ ಪಯ್ಲೆ ಖರ್ಚುಂಚೆ.
- * ವಾವ್ರಾಕ್, ಸಾಮಾಜಿಕ್ ಕಾರ್ಯಾಂಕ್ ಹಾಜರ್ ಜಾಯ್ನಾಶೆಂ ರಾಂವ್ಚೆಂ.
- * ಮಾದಕ್ ದ್ರವ್ಯಾಂ ಆಪ್ಣಾಂವ್ಚೆ ಖಾತಿರ್, ಅನೈತಿಕ್, ಲಜೆಚಿಂ ಕಾಮಾ ಕರುಂಕ್ಯಾ ತಯಾರ್ ಆಸ್ಚೆಂ - ದಾಕ್ಟಾರ್: ಚೊರ್ಟೆಂ.
- * ರಿಸ್ಕೆಚಿಂ ಕಾಮಾಂ ಕರುಂಕ್ ಮುಕಾರ್ ಸರ್ಚೆಂ. ದಾಕ್ಟಾರ್ ಡ್ರೆವಿಂಗ್, ಫ್ಲೀಲಿಂಗ್ ಇತ್ಯಾದಿ
- * ಚಡ್ಡಿಕ್ ವೇಳ್ ಮಾದಕ್ ದ್ರವ್ಯಾಂ ಆಪ್ಣಾಂವ್ಚ್ಯಾಕ್ ಆನಿ ತಾಚ್ಯಾ ಪರಿಣಾಮಾಂತ್ಲೆಂ ಭಾಯ್ರ್ ಯೆಂವ್ಚ್ಯಾಕ್ ಖರ್ಚುಂಚೊ.
- * ಮಾದಕ್ ದ್ರವ್ಯಾಂ ಥಾವ್ನ್ ಪಯ್ಸ್ ರಾವ್ತಾನಾ ಸೊಸುಂಕ್ ಅಸಾಧ್ಯ್ ಜಾಂವ್ಚೆ ತಸಲ್ಯೊ ವೊಡ್ಲೊ.

ಮಾದಕ್ ಸೇವನ್ ಪಾರ್ಕುಂಚೆಂ ಕಶೆಂ? (ಮಾತೆವ್ 7:16-20) “ತಾಂಚ್ಯಾ ಫಳಾಂನಿ ತುಮಿ ತಾಂಚಿ ವಳಕ್ ಧರ್ತಲ್ಯಾತ್. ಕಾಂಟಿರಿಂತ್ ದಾಕೊ ಖುಂಟುಂಕ್ ಮೆಳನಾತ್ ವಾ ಸರಂಟ್ಯಾರ್ ಆಂಜುರಾಂ ಕಾಡುಂಕ್ಯಾಯಿ ಮೆಳಾನಾಂತ್. ತ್ಯೆಚ್ ಪರಿಂ ಹರೆಕ್ ಬರೊ ರೂಕ್ ಬರೆಂ ಫಳ್ ದಿತಾ ಆನಿ ಪಾಡ್ ರೂಕ್ ಪಾಡ್ ಫಳ್ ದಿತಾ. ಬರ್ಯಾ ರುಕಾನ್ ಪಾಡ್ ಫಳ್ ದಿಂವ್ಚೆಬರಿ ನಾ. ಬರೆಂ ಫಳ್ ದಿನಾ ತೊ ಹರೆಕ್ ರೂಕ್ ಕಾತರ್ನ್ ಉಜ್ಯಾಂತ್ ಲಾಸ್ತಾತ್. ದೆಕುನ್ ತಾಂಚ್ಯಾ ಫಳಾಂನಿ ತುಮಿ ತಾಂಚಿ ವಳಕ್ ಧರ್ತಲ್ಯಾತ್.

“ತಾಂಚ್ಯಾ ಫಳಾಂನಿ ತುಮಿ ತಾಂಚಿ ವಳಕ್ ಧರ್ತಲ್ಯಾತ್” ಮ್ಹಣ್ ಜೆಜುನ್ ಸಾಂಗ್ಲಾಂ. ದೆಕುನ್ ಮಾದಕ್ ದ್ರವ್ಯಾಂ ಸೆವ್ತಲ್ಯಾಂಚಿ ಪ್ರತ್ಯೇಕ್ ಜಾವ್ನ್ ಕುಟ್ಮಾಚ್ಯಾ ಸಾಂದ್ಯಾಂಚಿ ಆಮಿ ಪಾರ್ಕೊಣಿ ಕರ್ಚಿ ಗರ್ಜ್.

ಮಾದಕ್ ದ್ರವ್ಯಾಂ ಸೆವ್ತಲ್ಯಾಂ ಥಂಯ್ ಅಸಲಿಂ ಲಕ್ಷಣಾಂ ಪಳೆಂವ್ಕ್ ಮೆಳ್ತಾತ್:

1. ಶಾಳಾಂತ್ ವಾ ಕಾಮಾ ಜಾಗ್ಯಾರ್ ಸಮಸ್ಯೆ: ದಾಕ್ಲಾಕ್ ಕಾಮಾಕ್, ಇಸ್ಕೊಲಾಕ್ ವಚನಾಶೆಂ ರಾಂವ್ಚೆಂ. ಅಂಕ್ ಉಣೆ ಜಾಂವ್ಚೆ ವಾವ್ರಾಂತ್ ನಿರಾಸಕ್ತ್ ದಾಕಂವ್ಚಿ.
2. ಭಲಾಯ್ಕೆ ಸಮಸ್ಯೆ: ನಿರಾಸಕ್ತ್, ಕುಡಿಚಿ ಅಸ್ತತ್ವಾಯ್, ನಿತ್ರಾಣ್, ಕುಡಿಚಿ ಮೊಟಾಯ್ ಚಡ್ಚಿ, ದೊಳೆ ತಾಂಚೆ ಆಸ್ಚೆ.
3. ಚಾಲ್-ಚಮ್ಕಣೆಂತ್ ಬದ್ಲಾವಣ್: ಸಂಬಂಧಾಂತ್ ಬದ್ಲಾವಣ್, ಎದೊಳ್ ಮ್ಹಣಾಸರ್ ಉಗ್ಡಾನ್ ಉಲಂವ್ಚೆ ವಿಷಯ್ ಗುಪ್ತಿಂ ದವರ್ಚೆ. ಆಪ್ಣಾಚ್ಯಾ ಕಾಮಾ ವಿಶಿಂ, ಸಂಬಂಧಾ ವಿಶಿಂ ಘುಟ್ ಸಾಂಬಾಳ್ಚೊ.
4. ಗರ್ಜೆ ಭಾಯ್ ಪಯ್ಕೆ ವಿಚಾರ್ಚೆ. ಪಯ್ಕೆ ಚೊರ್ಚೆ. ಪಯ್ಕೆ ಮಾಯಾಗ್ ಜಾಂವ್ಚೆ.

ಮಾದಕ್ ದ್ರವ್ಯಾಂ ಸೆವ್ತಲ್ಯಾಚೊ ಪರಿಣಾಮ್: ಖಾಂವ್ಚಿಂ, ಪಿಯೆಂವ್ಚಿಂ, ಚಿಂವ್ಚಿಂ, ನಾಕಾಂತ್ ವೊಡ್ಚಿಂ, ಶಿರಾಂಕ್ ಸಿರಿಂಜಾ ಮುಖಾಂತ್ ತೊಪ್ಪಿಂ ಮಾದಕ್ ದ್ರವ್ಯಾಂ ಆಸಾತ್. ತಾಂಚಿಂ ನಾಂವಾಂ ಸಾಂಗ್ಲಿಯೆ ಮಾದಕ್ ದ್ರವ್ಯಾಂ ಕುಶಿನ್ ಆಕರ್ಷಿತ್ ಕರುನ್ ವ್ಯಸನಿ ಜಾಂವ್ಚಾಕ್ ಏಕ್ ಕಾರಣ್ ಜಾತಿತ್. ವೆವೆಗ್ಳೊ ಮಾದಕ್ ದ್ರವ್ಯಾಂಚೊ ಪರಿಣಾಮ್ ವೆವೆಗ್ಳೊ ಆಸ್ತಾ ತರ್ಯಿ, ಮಾದಕ್ ದ್ರವ್ಯಾಂ ಸೆವ್ತಲ್ಯಾಂ ಥಂಯ್ ಅಸಲಿಂ ಲಕ್ಷಣಾಂ ಪಳೆಂವ್ಕ್ ಮೆಳ್ತಾತ್.

- * ಅಮಾಲಾಚಿ ಖುಶಾಲಾಯ್
- * ದಿಷ್ಟ್, ರೂಚ್ ಆನಿ ಆಯ್ಕುಂಚ್ಯೆ ಸ್ಥಿತಿಂತ್ ಬದ್ಲಾವಣ್.
- * ಕಾಳ್ಜಾಚ್ಯೆ ಉಡಿಯೆಚ್ಯಾ ವೇಗಾಚೊ ಚಡಪ್, ರಗ್ತಾ ದಾಬ್ ಚಡಾವ್, ದೊಳೆ ತಾಂಚ್ಯೆಂವ್ಚೆ, ತಾಳೊ ಸುಕೊ.
- * ಮತ್ ಕೇಂದ್ರಿಕ್ಯತ್ ಕರುಂಕ್ ಕಷ್ಟ್ ಜಾಂವ್ಚೆಂ, ಉಗ್ಡಾನ್ ಉಣೊ ಜಾಂವ್ಚೊ.
- * ಬೈಂ, ರಾಗ್, ಭ್ರಾಂತ್
- * ನಿಡ್ರೆಸ್ತ್ ಆಸ್ಚೆಂ, ಉಲೊಣ್ಯಾಂತ್ ಅಸ್ಪಷ್ಟತಾ

- * ಲಜ್ ಉಣಿ ಜಾಂವ್ವಿ
- * ಸುಕೆಂ ಧಯ್
- * ತಕ್ಲಿ ಘಂವೊಳ್, ನಿದೆಚಿ ಸಮಸ್ಯೆ, ಅನಿಧಾರ್
- * ಕೂಡ್ ಕಾಂಪ್ಲಿ, ಕುಡಿಚಿ ದೂಖ್ ಉಣಿ ಜಾಂವ್ವಿ
- * ಆವಾಜ್ ಆಯ್ಕುಂಕ್ ಕರಂದಾಯ್ ಭೊಗ್ಗಿ, ಡಿಪ್ರೆಶನ್

ಇತರ್ ಪರಿಣಾಮ್: ಮಾದಕ್ ದ್ರವ್ಯಾಂ ತೊಪುನ್ ಕಾಣ್ವೆವ್ನ್ ಸಬಾರಾಂನಿ ವಾಪರ್‌ಲ್ಲಿ ಸುವಿ ವಾಪರ್‌ಲ್ಲ್ಯಾನ್ ಮಾದಕ್ ದ್ರವ್ಯಾಂ ಸೆವ್ತಲ್ಯಾಂನಿ ಏಡ್ನ್ ತಸಲ್ಯೆ ಮಾರಕ್ ಪಿಡೆಕ್ ಆಪ್ಲಾಂವ್ಕ್ ಸಾಧ್ಯ್ ಆಸಾ.

- * ವಿವಿಧ್ ಥರಾಂಚ್ಯೆ ಕುಡಿಚ್ಯೆ ಆನಿ ಮತಿಚ್ಯೆ ಪಿಡೆಂಕ್ ಬಲಿ ಜಾಂವ್ಕ್ ಸಾಧ್ಯ್ ಆಸಾ.
- * ಮಾದಕ್ ದ್ರವ್ಯಾಂಚ್ಯಾ ಅಮಾಲಾನ್ ಜಾಯ್ತಿಂ ಅವ್ಡಾಂ ಘಡ್ತಾತ್.
- * ಮಾದಕ್ ದ್ರವ್ಯಾಂ ಸೆವ್ತಲ್ಯಾಂ ಥಂಯ್ ಜಿವ್ವಾತಾಚಿ ವೊಡ್ಡಿ ಚಡ್ ಆಸ್ತಾ.
- * ಕುಟ್ಮಾಚೆಂ ಸಮಾಧಾನ್, ಸಂಬಂಧ್ ಭಿಗಡ್ತಾತ್.
- * ವಾವ್ರಾ ಜಾಗ್ಯಾರ್, ಗೈರ್ ಹಾಜ್ರಿ ಆನಿ ಕಾಮಾಂತ್ ನಿರಾಸಕ್ತ್, ಕಾಮ್ ಹೊಗ್ಲಾವ್ನ್ ನಾಸಮಾಧಾನಾಕ್ ಕಾರಣ್ ಜಾತಾ.
- * ಮಾದಕ್ ದ್ರವ್ಯಾಂ ಸೆವ್ತಲ್ಯಾಂನಿ ಕಾನೂನಾಚ್ಯಾ ಜಾಳಾಂತ್ ಸಾಂಪ್ಡುನ್ ಪೊಲಿಸ್, ಕೋಡ್ತ್, ಜೈಲ್ ಮ್ಹಳ್ಳಿ ಇಜಾ ಭೊಗಿಜೆ ಪಡ್ತಾ.
- * ಮಾದಕ್ ದ್ರವ್ಯಾಂ ಖಾತಿರ್ ರೀಣ್ ಆನಿ ಅನ್ಯೆತಿಕ ಚಾಲಿಂತ್ಯೆ ಪಡುಂಕ್ ಸಾಧ್ಯ್ ಆಸಾ.

ಮಾದಕ್ ದ್ರವ್ಯಾಂಚಿ ಸವಯೆಕ್ ಬಲಿ ಜಾಂವ್ಕ್ ಕಾರಣಾಂ:

ಖಂಯ್ಚಾಯ್ ಪ್ರಾಯೆಚ್ಯಾ ವರ್ಗಾಚ್ಯಾ ದಾದ್ಲ್ಯಾ-ಸ್ತ್ರಿಯಾಂನಿ ಮಾದಕ್ ದ್ರವ್ಯಾಂ ಸವಯೆಕ್ ಬಲಿ ಜಾಂವ್ಕ್ ಸಾಧ್ಯ್ ಆಸಾ. ಚಡಾವತ್ ಸಾಧ್ಯ್ ಆಸ್ಚಿಂ ಕಾರಣಾಂ:

- 1) ಕುಟ್ಮಾಚಿ ಚರಿತ್ರಾ: ಜರ್ ಕುಟ್ಮಾಂತ್ ಕೊಣಾಯ್ಕಿ ಹಿ ಸವಯ್ ಆಸಾ ಜಾಂವ್ಕ್ ಪುರೊ, ವ್ಹಡಿಲಾಂ - ಭಾವ್‌ಭಯ್ಣಿ ತರ್ ಉರ್‌ಲ್ಲ್ಯಾಂಕ್ ಹಿ ಸವಯ್ ಲಾಗುಂಕ್ ಸಲೀಸ್.
- 2) ಮತಿಚಿ ಪಿಡಾ: ಜರ್ ಕೊಣಾಯ್ಕಿ ಡಿಪ್ರೆಶನ್, ಟೆನ್ಷನ್ ತಸಲ್ಯೊ ಗಂಭೀರ್ ಮತಿಚಿ ಪಿಡಾ ಆಸಾತ್ ತರ್, ತಾಣೆಂ ಮಾದಕ್ ದ್ರವ್ಯಾಂಚ್ಯೆ ಸೆವ್ಣೆಕ್ ಸುಲಭಾಯೆನ್ ಬಲಿ ಜಾವ್ಣೆತ್.
- 3) ಇಷ್ಟಾಂಚಿ ವತ್ತಾಯ್: ಇಷ್ಟಾಂಚ್ಯೆ ವತ್ತಾಯೆಕ್ ಲಾಗುನ್, ತಾಂಕಾಂ 'ನಾಂ' ಮ್ಹಣುಂಕ್ ಜಾಯ್ನಾಶೆಂ ಮಾದಕ್ ದ್ರವ್ಯಾಂ ಸೇವನ್ ಸುರು ಕರುನ್ ಮಾಗಿರ್ ಗುಲಾಮ್ ಜಾತಾತ್.

- 4) ತಟಸ್ಥ ಕುಟ್ಮಾಂ: (ಉಗ್ಧಪಣ್ 3:15-16) “ತುಜ್ಯೆ ವಿಷ್ಯಾಂತ್ ಸಗ್ಗೆಂ ಹಾಂವ್ ಜಾಣಾಂ. ತುಂ ಥಂಡ್‌ಯಿ ನ್ಹಯ್, ಹುನ್‌ಯಿ ನ್ಹಯ್. ಥಂಡ್‌ಚ್ ವಾ ಹುನ್‌ಚ್ ತುಂ ಜಾಲ್ಲೊಯ್ ಜಾಲ್ಯಾರ್! ಪೂಣ್ ತುಂ ಥಂಡ್‌ಯಿ ನ್ಹಯ್ ಹುನ್‌ಯಿ ನ್ಹಯ್, ಬಗರ್ ಶೆಳ್ಳಡೊ. ದೆಕುನ್ ತುಕಾ ಮ್ಹಜ್ಯಾ ತೊಂಡಾಂತ್ಲೊ ಹಾಂವ್ ಭಾಯ್ರ್ ಉಡಯ್ತಾಂ!”! ಖಿಂಯ್ಚ್ಯಾ ಕುಟ್ಮಾಂನಿ, ಎಕಾಮೆಕಾ ಸಂಬಂಧ್ ಬರೊ ನಾ, ಎಕಾಮೆಕಾ ವಿಶಿಂ ಹುಸ್ಕೊ ನಾ, ಫಡಿಲಾಂ ಥಾವ್ನ್ ತಪಾಸ್ಲಿ, ಸವಾಲಾಂ ನಾಂತ್, ತವಳ್‌ಯಿ ಎಕ್ಲ್ಯಾನ್ ಮಾದಕ್ ದ್ರವ್ಯಾಂಕ್ ಸಲಿಸಾಯೆನ್ ಬಲಿ ಜಾವ್ತೆ.
- 5) ಲ್ಹಾನ್ ಪ್ರಾಯೆರ್ ಥಾವ್ನ್ ಮಾದಕ್ ದ್ರವ್ಯಾಂ ಸೆವುಂಕ್ ಸುರು ಕೆಲ್ಯಾರ್, ವಾಡುನ್ ಯೆತಾಸ್ತಾನಾ ತಾಚೊ ಪರಿಣಾಮ್ ಚಡುನ್ ಹ್ಯೆ ಸವಯೆಂತ್ಲೆಂ ಭಾಯ್ರ್ ಯೆಂವ್ಚ್ ಕಷ್ಟ್ ಜಾತಾತ್.
- 6) ಥೊಡ್ಯಾ ಮಾದಕ್ ದ್ರವ್ಯಾಂಕ್ ವಿಪ್ರೀತ್ ಮಾಪಾನ್ ಗುಲಾಮ್ ಕರ್ಚಿ ಸಕತ್ ಆಸ್ತಾ. ತಸಲ್ಯಾ ಮಾದಕ್ ದ್ರವ್ಯಾಂನಿ ಥೊಡ್ಯೆ ಆವ್ಡೆ ಭಿತರ್ ಎಕ್ಲ್ಯಾಕ್ ಗುಲಾಮ್ ಕರ್ತಾತ್.

ಪರಿಹಾರ್:

ಮಾದಕ್ ದ್ರವ್ಯಾಂಚೆ ಗುಲಾಮ್ ಜಾಲ್ಲೆ ಆಪ್ಣಾಕ್ ಸಮಸ್ಕೊ ಆಸಾ ಮ್ಹಣ್ ವಳ್ಕುಂಕ್ ಪಾಟಿಂ ಕರ್ತಾತ್. ದೆಕುನ್ ತಾಂಕಾಂ ಚಿಕಿತ್ಸಾ ದಿಜೆ ತರ್, ತಾಂಚೆಂ ಮನ್ ಫ್ಲಯ್ ಕರ್ಚಿ ಗರ್ಜ್. ಎಕ್ದಂ ಜಾಗ್ರುತ್ಯಾಯ್ ಕರಿಜೆ ಪಡ್ತಾ. ಮಾದಕ್ ದ್ರವ್ಯಾಚ್ಯೆ ಸವಯೆಕ್ ಬಲಿ ಜಾಲ್ಲ್ಯಾಕ್ ಸುಟ್ಕಾ ಜೊಡುಂಕ್ ಮನ್ ಆಸಾ ತರ್‌ಯಿ, ತಾಕಾ ತೆಂ ಸಲೀಸ್ ನ್ಹಯ್. ದೆಕುನ್ ತಾಚ್ಯಾ ಕುಟ್ಮಾಚೊ, ಇಷ್ಟಾಂಚೊ, ಸಹಕಾರ್ ತಾಕಾ ಜಾಯ್.

ಪರಿಹಾರ್ ಕಿತೆಂ?:

ವಾಂಚೆಲಾಂತ್ ಆಮಿ ವಾಚ್ಲಾಂ ದೆವ್ಚಾರ್ ಲಾಗ್‌ಲ್ಲ್ಯಾ ಎಕಾ ಭುರ್ಗ್ಯಾಕ್ ಎಕಾ ಮನ್ಶಾನ್ ಜೆಜುಕಡೆ ಹಾಡ್ಲೆಂ ಆನಿ ಪರಾತ್ಲೆಂ: “ಸೊಮಿಯಾ ಮ್ಹಜ್ಯಾ ಪುತಾಚಿ ಭಿರ್ಮತ್ ಪಾವ್. ತಾಕಾ ಮೊರ್ಲುಕ್ ಆಸಾ ಆನಿ ತೊ ಭೊವ್ ಕಷ್ಟತಾ. ಕಿತ್ಲೆಶೆ ಪಾವ್ಲಿಂ ತೊ ಉಜ್ಯಾಂತ್ ಆನಿ ಉದ್ಯಾಂತ್ ಪಡ್ತಾ. ತಾಕಾ ಬರೊ ಕರುಂಕ್ ತುಜ್ಯಾ ಶಿಸಾಂ ಕಡೆ ತಾಕಾ ಹಾಂವೆಂ ಹಾಡ್ಲೊ. ಪೂಣ್ ತಾಕಾ ಬರೊ ಕರುಂಕ್ ತಾಂಚ್ಯೆ ವರ್ವಿಂ ಜಾಲೆಂ ನಾ.

ಅಸಲೊಚ್ ಆಕಾಂತ್ ಮಾದಕ್ ದ್ರವ್ಯಾಂಚೊ ಗುಲಾಮ್ ಜಾಲ್ಲ್ಯಾ ಭುರ್ಗ್ಯಾಂಚಿ ಆವಯ್-ಬಾಪುಯ್ ಉಚಾರ್ತಾತ್. ಕಿತ್ಯಾಕ್ ಮಾದಕ್ ದ್ರವ್ಯಾಂಕ್ ಬಲಿ ಜಾಲ್ಲೊ ಥೊಡೆ ಪಾವ್ಲಿಂ ಮಾರ್ಗಾರ್, ತೊಡಾಂತ್, ಕೊಂಡಾಂತ್, ಗಲ್ಲೆಂತ್, ಜೈಲಾಂತ್, ಪೋಲಿಸ್ ಸ್ಲೇಶನಾಂತ್ ಆಸ್ತಾ. ತಸಲ್ಯಾ ವೆಳಾ ಕಿತೆಂ ಕರಿಜೆ?

- 1) Say No to drugs. ಮಾದಕ ದ್ರವ್ಯಾಂಕ್ 'ನಾಂ' ಮ್ಹಣ್ಣೆಂ.
- 2) ವ್ಹಡಿಲಾಂನಿ ಭುರ್ಗ್ಯಾಂ ಕಡೆ ಮಾದಕ ದ್ರವ್ಯಾಂಚ್ಯಾ ಸಮಸ್ಯಾ ವಿಶಿಂ, ಪರಿಣಾಮ ವಿಶಿಂ ಉಲೊಂವ್ಚಿ ಗರ್ಜ್ ಆಸಾ.
- 3) ಇಷ್ಟಾಂಚ್ಯಾ ಒತ್ತಡಾಕ್ ಬಲಿ ಜಾಯ್ನಾಸ್ಲಲ್ಯೆ ಪರಿಂ ತಾಂಕಾಂ ಮಾನಸಿಕ್ ಧೈರ್ ಶಿಕೊಂವ್ಚಿ ಗರ್ಜ್ ಆಸಾ.
- 4) ವ್ಹಡಿಲಾಂನಿ ಬರಿ ದೇಖ್ ಜಾಯ್: ವ್ಹಡಿಲಾಂನಿ ಕಿತೆಂಯ್ ಮಾದಕ ದ್ರವ್ಯಾಂ ಸೆವಿನಾಶೆಂ ದೇಖ್ ಜಾಯ್.
- 5) ಕುಟ್ಮಾಂತ್ ಬರೊ ಸಂಬಂಧ್ ಆಸಾಚೆ.
- 6) ಮಾದಕ ದ್ರವ್ಯಾಂ ಸೇವನ್ ಏಕ್ ಪಿಡಾ ಮ್ಹಣ್ ವಳ್ಕಾಚೆ. ವ್ಹಡಿಲಾಂನಿ, "ಆಮ್ಚೆಂ ಭುರ್ಗೆಂ ಮಾದಕ ವ್ಯಸನಿ" ಮ್ಹಣ್ ನಾಲಿಸಾಯ್ ಭೊಗ್ಚಿ ನ್ಹಯ್, ಬಗರ್ ಮೆಂದ್ವಾಕ್ ಗುಲಾಮ್ ಕರ್ಚಿ ಪಿಡಾ ಮ್ಹಣ್ ವಳ್ಕುನ್ ಘೆಂವ್ಚೆಂ.
- 7) ಆಬೆಲಾಕ್ ಜಿವೆಶಿಂ ಮಾರ್ಲ್ಲ್ಯಾ ಕಾಯಿನಾನ್ ದೆವಾಕ್ ವಿಚಾರ್ಲೆಂ: "ಹಾಂವ್ ಕಿತೆಂ ಮ್ಹಜ್ಯಾ ಭಾವಾಚೊ ರಾಕ್ಣೊಗಿ? ವ್ಹಯ್ ಆಮಿ ಆಮ್ಚ್ಯಾ ಭುರ್ಗ್ಯಾಂಚೆ, ಭಾವಾ-ಭಯ್ಣಿಂಚೆ ರಾಕ್ಣೆ. ತ್ಯೆ ಖಾತಿರ್ ಆಮಿ ತಾಂಕಾಂ ಮಾದಕ ವ್ಯಸನಾಕ್ ಬಲಿ ಜಾಯ್ನಾಸ್ಲಲ್ಯಾ ಬರಿಂ ರಾಕ್ಣೆ ರಾಕಣ್ ಭಡ್ಲೆ ಮ್ಹಣುನ್ ವಾವ್ರ್ ಕರಿಚೆ. ತಾಂಕಾಂ ಪುನರ್‌ವಸ್ತಿ ಕೇಂದ್ರಾಕ್ ದಾಖಲ್ ಕರುಂಕ್ ಪಾಟಿಂ ಕರ್ಚೆಂ ನ್ಹಯ್.
- 8) ಸುವಾರ್ತೆಂತ್ ಶಿಸ್ ಜೆಜು ಲಾಗಿಂ ವಿಚಾರ್ತಾತ್: "ತ್ಯಾ ಭುರ್ಗ್ಯಾಕ್ ಲಾಗ್‌ಲ್ಲೊ ದೆವ್ಚಾರ್ ಸುಟಂವ್ಕ್ ಆಮ್ಚೆ ವರ್ವಿಂ ಕಿತ್ಯಾಕ್ ಜಾಲೆಂ ನಾ?" ತವಳ್ ಜೆಜು ಜಾಪ್ ದಿವ್ನ್ ಮ್ಹಣ್ತಾ: "ತುಮ್ಕಾಂ ಜಾಯ್ ಪುರ್ವೊ ಭಾವಾಡ್ ನಾಸ್‌ಲ್ಲೆಂಚ್ ಹಾಕಾ ಕಾರಣ್". ಜಾಯ್ತ್ಯೆ ಪಾವ್ಲಿಂ ಮಾದಕ ವ್ಯಸನಿಂಕ್ ಆಪ್ಣಾ ವಯ್‌ಚ್ ಪಾತ್ಯೆಣಿ ಆಸನಾ. ಅಸಲ್ಯಾ ವೆಳಾರ್ ಹೆರಾಂನಿ ತಾಂಚೊ ಆತ್ಮವಿಶ್ವಾಸ್ ಘಟ್ ಜಾಂವ್ಚ್ಯಾಕ್ ಆಧಾರ್ ದಿಂವ್ಚಿ ಗರ್ಜ್ ಆಸಾ. ನಿರಂತರ್ "ತುಕಾ ಹ್ಯೆ ಪಿಡೆ ಥಾವ್ನ್ ಭಾಯ್ರ್ ಯೆಂವ್ಕ್ ಸಾಧ್ಯ್ ಆಸಾ, ಆಮಿ ತುಜ್ಯೆ ಸಾಂಗಾತಾ ಆಸಾಂವ್" ಮ್ಹಣ್ ಧಯ್ರಾನ್ ಭರ್ಚಿ ಗರ್ಜ್ ಆಸಾ.
- 9) ಮಾದಕ ವ್ಯಸನಿಕ್, ಆಪ್ಲೆ ಸವಯೆಂತ್ಲೆಂ ಸುಟ್ಕಾ ಜೊಡುಂಕ್: "ಮ್ಹಾಕಾ ಬಳ್ ದಿತಲ್ಯಾ ಕ್ರಿಸ್ತಾ ಥಂಯ್, ಸಕ್ಕಡ್ ವಸ್ತು ಕರುಂಕ್ ಹಾಂವ್ ಸಕ್ತಾಂ" (ಫಿಲಿಪಿ 4:13) ಮ್ಹಳ್ಳೆ ಪಾತ್ಯೆಣಿನ್ ಭರುಂಕ್ ಜಾಯ್.

ಭಾವಾರ್ಥ್ಯಾಂಚಿಂ ಪ್ರಾರ್ಥನಾಂ

ಯಾಜಕ್: ಜೆಜುನ್ ಕಷ್ಟಾಂ ವೆಳಾರ್ ಬಾಪಾ ಲಾಗಿಂ ಮಾಗ್ಲೆಂ ಆನಿ ಬಾಪಾನ್ ತಾಕಾ ಕುರ್ಪಾ ದಿಲಿ. ತ್ಯಾಚ್ ಬಾಪಾ ಲಾಗಿಂ ಆಮ್ಚಿಂ ಮಾಗ್ಲೆಂ ಸಮರ್ಪುಂಯಾ.

1. ಸರ್ಗಿಂಚ್ಯಾ ಬಾಪಾ, ತುಜಿ ಪವಿತ್ರ ಸಭಾ ಚಲವ್ನ್ ವ್ಹರ್ಲ್ಯಾ ಮುಕೆಲ್ಯಾಂನಿ ದಿಸ್ಪಡ್ತೆ ಖುರಿಸ್ ಸ್ವೀಕಾರ್ ಕರುನ್ ತುಕಾ ಸಾಕ್ಸ್ ಜಾವ್ನ್ ಜಿಯೆಂವ್ಕ್ ಫಾವೊ ಕರ್ ಮ್ಹಣ್ ಮಾಗ್ತಾಂವ್.

ಜವಾಬ್: ಬಾಪಾ, ಆಮ್ಚೆಂ ಮಾಗ್ಲೆಂ ಆಯ್ಕ್.

2. ಆಮ್ಚ್ಯಾ ರಾಷ್ಟ್ರಾಂತ್ ತುಜೊ ದೈವಿಕ್ ಖುರಿಸ್ ಜಯ್ತೆವಂತ್ ಜಾಂವ್ಕ್, ಸರ್ವಾಂನಿ ರಾಗ್ ದ್ವೇಷ್ ಸಾಂಡುನ್, ಖುರ್ರಾರ್ ಜೆಜುನ್ ಜೊಡ್ಲಲೆಂ ಮಾಯಾಮೋಗಾಚೆಂ, ಮೋಗಾ ಸಂಬಂಧಾಚೆಂ ಜಿವಿತ್ ಜಿಯೆಂವ್ಕ್ ಕುರ್ಪಾ ದಿ ಮ್ಹಣ್ ಮಾಗ್ತಾಂವ್.

3. ಖುರ್ರಾರ್ ತುವೆಂ ತುಜ್ಯಾ ಪುತಾಕ್ ಜೆಜುಕ್ ಜಯ್ತೆವಂತ್ ಕೆಲ್ಲ್ಯೆ ಪರಿಂ, ಆಮ್ಚ್ಯಾ ಫಿರ್ಗಿಂಚ್ಯಾ ಸರ್ವಾಂನಿ ಆಪ್ಲ್ಯಾ ದುಸ್ಮಾನಾಂಕ್ ಭಗ್ಸುನ್, ಸ್ಪರ್ಧ್ ಸಾಂಡುನ್ ಮೋಗಾಚ್ಯಾ ಜಿವಿತಾಂತ್ ಜಯ್ತೆವಂತ್ ಜಾಂವ್ಕ್ ಫಾವೊ ಕರ್ ಮ್ಹಣ್ ಮಾಗ್ತಾಂವ್.

4. ಆಮ್ಚೆ ದಿಯೆಸೆಜಿಂತ್, ಮಾದಕ್-ದ್ರವ್ಯಾಂ ವಿರೋಧಿ ದೀಸ್ ಆಮಿ ಆಚರಣ್ ಕರ್ತಾನಾ, ಮಾದಕ್ ದ್ರವ್ಯಾಂ ವಿರೋಧ್ ಕೆಲ್ಲೆಂ ಕಾರ್ಯಯೋಜನ್ ತುಂ ಸುಫಳ್ ಕರ್. ಆಮಿ ಹರೆಕ್ಲೊಯಿ ಆಮ್ಚ್ಯಾ ಭಾವಾಂ-ಭಯ್ಣಿಂಚೆ ರಾಕಣ್ ಭಡ್ಲೆ ಮ್ಹಣ್ ವಳ್ಕುನ್, ತಾಂಕಾಂ ವಾಯ್ಲ್ ಸವಯೆಕ್ ಬಲಿ ಜಾಯ್ತಲೆಂ ರಾಕುಂಕ್ ಆಮ್ಕಾಂ ಜಾಣ್ವಾಯ್ ದಿ ಮ್ಹಣ್ ಮಾಗ್ತಾಂವ್.

5. ಸಮೆಸ್ತ್ ಪಿಡೆಸ್ತಾಂಕ್ ಆನಿ ಪ್ರಾಯೆಸ್ತಾಂಕ್ ತುಜಿ ಕಾಕುಳ್ತೆ ಲಾಬಯ್. ಪ್ರತ್ಯೇಕ್ ಜಾವ್ನ್, ಮಾದಕ್ ದ್ರವ್ಯಾಂಚೆ ಸವಯೆಕ್ ಬಲಿ ಜಾವ್ನ್, ತಾಂತ್ಲಿ ಸುಟ್ಕಾ ಜೊಡುಂಕ್ ಕಷ್ಟತಲ್ಯಾಂಚೆರ್ ತುಜೆಂ ಬೆಸಾಂವ್ ಫಾಲ್. ತಾಂಚ್ಯಾ ನಿರ್ಧಾರಾಂತ್ ದೃಢತಾ ಫಾವೊ ಕರ್ ಮ್ಹಣ್ ಮಾಗ್ತಾಂವ್.

6. ಮಾದಕ್ ದ್ರವ್ಯಾಂಚೆ ಸವಯೆಕ್ ವಳಗ್ ಜಾಲ್ಲ್ಯಾ ಕುಟ್ಮಾಚ್ಯಾ ಸಾಂದ್ಯಾಂಕ್, ಮಾದಕ್ ವ್ಯಸನಿ ಖುರ್ರಾ ಭಾಶೆನ್ ಝಡಾಯೆಚೊ ಜಾತಾ. ಅಸಲ್ಯಾ ಕುಟ್ಮಾಚ್ಯಾ ಸಾಂದ್ಯಾಂಕ್ ಧಿರಾಸಣ್ ದಿ. ಹೈ ಪಿಡೆಕ್ ವಳಗ್ ಜಾಲ್ಲ್ಯಾ ಸಾಂದ್ಯಾಂಕ್ ಮೋಗಾನ್ ಪಾಟಿಂ ಪರ್ತುಂಚಿಂ ಬರೆಂ ಮನ್ ಲಾಬಯ್ ಮ್ಹಣ್ ಮಾಗ್ತಾಂವ್.

7. ಎವ್ಕರಿಸ್ತಾಚ್ಯಾ ಮೆಜಾ ಭೊಂವಾರಿಂ ಹಾಜರ್ ಜಾಲ್ಲ್ಯಾ ಆಮಿ ಸಮೆಸ್ತಾಂನಿ ಖುರ್ರಾಚೊ ಮೋಗ್ ಕರುಂಕ್, ಖುರ್ರಾಚೊ ಮಿಸ್ತರ್ ಮಾಗ್ಲ್ಯಾಂತ್ ಜಾಣಾ ಜಾಂವ್ಕ್ ಶಿಕಯ್ ಮ್ಹಣ್ ಮಾಗ್ತಾಂವ್.

ಯಾಜಕ್: ಬಾಪಾ, ಆಮ್ಚಿಂ ಆನಿ ಸರ್ವಾಂಚಿಂ ತೆಸಾಂವಾಂ ತುಜೆ ಮುಕಾರ್ ದವರ್ತಾನಾ, ತುಜಿಂ ವಿಂಚ್ಕಾರ್ ಬೆಸಾಂವಾಂ ದಿ ಮ್ಹಣ್ ಮಾಗ್ತಾಂವ್ ತುಜ್ಯಾ ಪುತಾ ಜೆಜುಚೆ ನಾಂವಿಂ.

ಮಾ ಬಾ ಆಲ್ಫಿನ್ ಸೆರಾವೊ, ನಾರಾವಿ